

ನಾರಳ ಹೆಣ್ಣಿ ಮಕ್ಕಳು

ವಾಕ್ಯಭಾಾತ: 1 ಹೇತು 3:1-7.

ಒಂದು ಹೇಳಿ ಅಭಿಹಾಮನು ನಂಜಕೆಗೆ ತಂದೆಯಾಗಿರುವದಾದರೆ (ಅದಿಕಾಂಡ 17:5; ರೋಮನರು 4:11), ನಾರಳ ನಂಜಕೆಗೆ ತಾಯಿಯಾಗಿದ್ದಾಗೆ (ಅದಿಕಾಂಡ 17:16; ಯೀಶಾಯ 51:2). ಈಕೆಯು ಅಭಿಹಾಮನು ಹಾಗು ಹೋಗುಗಳಲ್ಲಿ ಹಾತಡಾಲಯಾಗಿ ದೃಷ್ಟಿ. ಕಲ್ಲುಎಯರ ಉರ್ಬಾ ಹುಲುತ್ತದಿಂದ, ವಾಗ್ನನದ ದೇಶದ ಮುಂದಿನವರೆಗೆ ಅವನ ಜೊತೆಯಲ್ಲ ಸಹಾಯಕಿಯಾಗಿದ್ದಾಗೆ. ಅಭಿಹಾಮನಿಗೆ ದೇವದಳತರುಗಳು ಕಾಣಿಸಿಕೊಂಡಾಗೆ, ಅಭಿಹಾಮನೇರಂದಿಗೆ ನೇಲ ಅವರನ್ನು ಉಪಜ್ಞಿಲಿಸಿದಳು (ಅದಿಕಾಂಡ 18:6). ಇಜ್ಯಾಯ ಬರಹಗಾರನು ತಿಜನುವಂತೆ; ಅಭಿಹಾಮನಳ್ಲಿ ಇದ್ದಂಥ ನಂಜಕೆಯೇ ನಾರಳಳುಯೂ ಇದ್ದದ್ದಲಿಂದ ಅವಜಗೆ ಇನಾಕನು ಹುಟ್ಟಿದನು: “ಇದಲ್ಲದೆ ನಾರಳು ವಾಗ್ನನ ಪೂರ್ವಿಕಾರ್ತನನ್ನು ನಂಬತಕ್ಕಪಡೆದಿಸಿ ತಾನು ಹೂಯಿಬಿಲಿದವಖಾಗಿದ್ದರೂ. ನಂಜಕೆಯಂದಲೇ ಗಳ್ಳವಪಿಯಾಗುವದಕ್ಕೆ ಶಕ್ತಿಯನ್ನು ಹೊಂದಿದಳು” (ಇಜ್ಯಾಯ 11:11). ಅಕೆಯ ಯಜಮಾನನಂತೆ, ನಾರಳು ನಿಂದ “ಮೂಲತಃ ನಂಜಗೆತ್ತಾಗಿದ್ದಳು.”

ಹೇತುನ ಹತ್ತಿಕೆಯಲ್ಲಿ, ಅಪ್ರೋನ್ತಲನು ಮದುವೆಯ ಕುಲತಾಗಿ ಬರೆಯಿವಾಗ ಮತ್ತು ಹಲವು ನೂತ್ರಿಗಳನ್ನು ವಿವರಿಸಲು ಅತನ ಮನಸ್ಸಿಗೆ ಹೊಳೆದ ಸ್ತ್ರೀ ನಾರಳಾಗಿದ್ದಳು:

ಹ್ಯಾವ್ ಕಾಲದಲ್ಲಿ ದೇವರ ಮೇಲೆ ನಿಲಿಕ್ಕೇಂಬಿಟ್ಟ ಭಕ್ತೆಯರಾದ ಸ್ತ್ರೀಯರು ನ ಹಕ್ಕಿಲೇಯೇ ತಮ್ಮನ್ನು ಅಲಂಕರಿಸಿಕೊಂಡರು. ಅರು ತಮ್ಮ ತಮ್ಮ ಗೀಂಡಂಡಿಲಿಗೆ ಅಧಿಳಂತಾಗಿದ್ದ ಯಾವ ಜಾತಿಗೂ ಗಾಬಿಂಜದೆ ಒಳ್ಳೆದನ್ನೇ ಮಾಡುವವರಾಗಿದ್ದರು. ನಾರಳ ಹಾಗೆಯೇ ಅಭಿಹಾಮನಿಗೆ ವಿಧೇಯಕಾಗಿದ್ದ ಅವನನ್ನು ಯಜಮಾನ ಎಂದು ಕರೆದಳು ಎಂದು ಬರೆದೆ (ಇ ಹೇತು 3:5, 6).

“ಸೀರ್ವ ನಾರಳ ಕುಮಾರೆಗಳಾಗಿದ್ದಿಲರಲ್ಲಾ” ಎಂಬ ವ್ಯಾಖ್ಯಾನ ಉಂಟು, ಅದು ಮೂಲತಃ ಗ್ರೀಕ್ ಭಾಷೆಯ ವಾಕ್ಯವಾಗಿದೆ. ಅಪ್ರೋನ್ತಲನು ಸ್ತ್ರೀಯರ ಕುಲತ್ವ ಮಾತನಾಡುತ್ತಿದ್ದರಲಿಂದ, “ಮಕ್ಕಳು” ಎಂಬ ಹದ ಹೆಣ್ಣಿಮಕ್ಕಳು” ಎಂಬುದು ಇನ್ನೊಂದು ಅಥವಾ KJV ತಿಜನ್ತುದೆ. “ಸೀರ್ವ ಯಾರ ಹೆಣ್ಣಿಮಕ್ಕಳು” (NIVಯನ್ನು ನೊಂಡಿಲ). ಈ ಹಾರದಲ್ಲ “ನಾರಳ ಹೆಣ್ಣಿಮಕ್ಕಳು” ಕುಲತಾದ ಸದ್ಯಂಬಳಣ್ಣ ಧ್ಯಾನಿಸೋಣ.

ನಾವು ಹೂಮುಳವಾಗಿ ಮದುವೆ ಹಾಗು ಕುಟುಂಬದ ವಿಷಯದಲ್ಲಿ ಧ್ಯಾನಿಸುತ್ತಿದ್ದೇವೆ. ಮದುವೆ ಮತ್ತು ಕುಟುಂಬದ ಬಗ್ಗೆ ಹೆಚ್ಚಿ ಪುನ್ರಕರ್ಗಳ ದೊರೆಯಿತ್ತಿದ್ದರೂ ಅನೇಕ ಮದುವೆಗಳು, ಕುಟುಂಬಗಳ ಮುಲಕ ಹೋಗಿರುವದನ್ನು ನೊಳುತ್ತೇವೆ. ಅದುದಲಿಂದ ಕುಟುಂಬಗಳ ಬೈಬಿಲನ ಕಡೆಗೆ ಹಿಂದಿರುಗಬೇಕು. ನಮಗೆ ಮಾಡಲಿಯಾಗಿರಬೇಕಾದ ಗಂಡಂಡಿಯ ಮತ್ತು ಹಂಡಪಿಯರು, ಹೂಹಂಜಿಕ ನಂಗತಿಗಳ ಕಡೆಗೆ ತಿಲಿಕೆಂಡಿದ್ದರೆ. ಅದು ನಾಶನಕ್ಕೆ ಅಕ್ಷಯನಬೇ ಹೇತುನು ವಿಶೇಷವಾದ ನಾರಳ ಮಾಡಲಿಯನ್ನು; ಎತ್ತಿ ಹಿಡಿದಿದ್ದಾನೆ.

ನಮ್ಮ ಹಿಂದಿನ ಹಾತ ಗಂಡಂಡಿರೂ ಹಾಗೂ ತಂದೆಯಿರ ಕುಲತಾಗಿ ಇತ್ತು. ಇಂದಿನ ಹಾತವು ಹಂಡಪಿಯಲಗೂ ಹಾಗೂ ತಾಯಿಯಲಗೂ: ನಾರಳ ಹೆಣ್ಣಿ ಮಕ್ಕಳಾ

ಇವರದಕ್ಕೆ ಸಮಾಲನ್ನು ನಿರ್ದಿಷ್ಟತ್ವದೆ. ನನ್ನ ಕಳೆದ ಹಲವಾರು ಪಂಚಾಂಶಾಗಿ; ಅನೇಕ ನಾರಳ ಹೆಣ್ಣುಮರ್ಕ್ಕಾಳನ್ನು ತಿಜದುಕೊಳ್ಳುವ ಅವಕಾಶವನ್ನು ಪಡೆದುಕೊಂಡಿದ್ದೆ. ಈಗಾಗಲೇ ನಾರಳ ಹೆಣ್ಣುಮರ್ಕ್ಕಾಗಿಯವರಿಗೂ 1 ಹೆಚ್‌ 3:1-7ರ ವಾರ್ತೆ ಬೀಳನಲಾಗಿದೆ - ಆಗೆಯ ಹಾಗೆ ಅನುವರ್ಥಕ್ಕೆ ಅವರಿಗೆ ಇದು ಹೈಲತ್ಸ್ವಹವಾಗಿದೆ. ನಾರಳ ಹೆಣ್ಣುಮರ್ಕ್ಕಾಗೆ ಇರಬೇಕಾದ ನಾಲ್ಕು ನಂಧುಂಗಳ ಕುಲತು ಧ್ಯಾನಿಸುವ.

ಅವರು ಹೃಡಯ ಪೂರ್ವಕವಾಗಿ ಅಧಿನರ್ಪಾಗಿರುತ್ತಾರೆ (3:1, 2, 4-6)

ಮೊದನೆಯದಾಗಿ, ನಾರಳ ಹೆಣ್ಣುಮರ್ಕ್ಕಾಳ ಹೃಡಯ ಪೂರ್ವಕವಾಗಿ ತಮ್ಮ ಗಂಡಂಡಿಲಗೆ ಅಧಿನರ್ಪಾಗಿರುತ್ತಾರೆ - ಪ್ರೀತಿಯಂಡಲೂ, ಮಾಡುಯೆದಿಂದಲೂ ಅಧಿನರ್ಪ. ವಾರ್ತೆ ಈ ಲೀಟಿ ಶ್ರಾರಂಭವಾಗುತ್ತದೆ, “ಅದೇ ಲೀಟಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂಡಿಲಗೆ ಅಧಿನರ್ಪಾಗಿಲ್ಲ. ಅವರಿಗೆ ಕೆಲವರು ದೇವರ ವಾರ್ತೆಕ್ಕೆ ಅವಿಳಂಬಿಸಿದ್ದರೂ ನಿಮ್ಮ ನಿಮ್ಮ ಲರಾಗಿಯೂ ಭಯಭಿರುತ್ತಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ² ವಾಕ್ಯಾಂಶದೇಶಿಲ್ಲದೆ ತಮ್ಮ ಹಂಡತಿಯರಾದ ನಿಮ್ಮ ನಡತೆಯಂಡಲೇ ನಾನ್ನಾಗುಂಟ್ಕೆ ಬಂದಾರು” (ಪಜನ 1).

“ಅಧಿನೆ” ಎಂಬ ಪದವು “ಅಧಿಕಾರಕ್ಕೆ ಒಳಕಳಿಸುವುದು” ಎಂದು ಸ್ವೇಷದಣಿ ಲುಪ್ಯೋಣಿ ಸುವ ಪದಕ್ಕೆ ಸಮಾನವಾಗಿದೆ. ಅದೇ ಲೀಟಿಯಾಗಿ ಯೆಂನುವು ಸಹ ತಂದೆಯಾದ ದೇವರಿಗೆ ಮನಃ ಪೂರ್ವಕವಾಗಿ ಅಧಿನನಾಗಿದ್ದನು ಎಂಬ ಹಿಂದಿನ ಪಜನವನ್ನು ಗಮನಿಸೋಣ:

... ಇದಕ್ಕಾಗಿಯೇ ನಿಮ್ಮ ಕರೆಯಲ್ಪಟ್ಟಿಲಿ; ತೀನ್ತನು ಸಹ ನಿಮಗೇಂಣಸ್ತರ ಬಾಧೆಯನ್ನನುಭವಿಸಿ ನಿಮ್ಮ ತನ್ನ ಹೆಣ್ಣಿಯ ಜಾಡಿನಿಳ್ಳ ನಡೆಯಬೇಕೆಂದು ಮಾಡಲಿಯನ್ನು ತೋಲಿಸಿ ಹೊಡನು. ಆತನು ಯಾವ ಹಾಪವನ್ನು ಮಾಡಲಾಗು, ಆತನ ಬಾಯಿಲ್ಲ ಯಾವ ವಂಜನೆಯೂ ಸಿಕ್ಕಲ್ಪಲ್ಲ; ಬ್ಯಾಯಿವರನ್ನು ಆತನು ಪ್ರತಿಯಾಗಿ ಬ್ಯಾಯಿಲ್ಪಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದಲಿನಂಚೆ ನಾಜುಯಾಗಿ ತೀವ್ರಮಾಡುವಾತನಿಗೆ ತನ್ನ ಕಾಯೆವನ್ನು ಒಪ್ಪಿಸಿದನು (I ಪ್ರೇತ 2:21-23).

ಈ ಹಿಂದೆ ನೋಡುವ ಹಾಗೆ, ಅಧಿನರ್ಪಾಗುವುದು ಅಂದರೆ ಮೇಲ್ಲಿಟ್ಟದಲ್ಲ ಒಬ್ಬನು ಇದ್ದರೆ ಇನ್ನೊಳ್ಳಬು ಕೆಳಮಟ್ಟದಲ್ಲಿರುವುದು ಎಂಬುದಾಗಿ ಅಧಿಕವಲ್ಲ. (ಯೆಂನು ದೇವರಿಗಿಂತ ಕೆಳಮಟ್ಟದವರು, ಎಂದು ಯಾರೂ ಯಥಾರ್ಥವಾಗಿ ತಿಜಯಭಾರತು.³) ನಮ್ಮ ಹಾರ್ಜಭಾರದಲ್ಲ, ಹೇತುನು ಗಂಡ ಹಂಡತಿಯರ ಬಗ್ಗೆ ಒತ್ತಿ ಹೇಳಿಯವರಿನೆಂದರೆ; “ಅವರು ಜಿಂಪವರಕ್ಕೆ ಭಾಧ್ಯ ರಾಗಿದ್ದಾರೆ” (3:7; KJV; ಒತ್ತಿ ಹೇಳಿದ್ದು ನನ್ನದು); ಒಬ್ಬರು ಇನ್ನೊಳ್ಳಬುಲಿಗಿಂಥ ಶ್ರಾಮವನ್ನು ಮಾಡುವ ಮೂಲಕ “ದೇವರ ಜಿತುವನ್ನು ಗಾರಬಿನುತ್ತೇವೆ ಮಾಡ ಜನರ ಬಾಯಿನ್ನು ನಿಮ್ಮ ಒಳ್ಳಿ ನಡತೆಯಂದ ಕಟ್ಟಬೇಕೆಂಬುದೇ ದೇವರ ಜಿತ್ತು” (2:15). ಯೆಂನುಬಿನ ಹಾಗೆ ನಾವು ದೇವರ ಯೋಜನೆಗೆ ಅಧಿನರ್ಪಾಗಬೇಕು, ದೇವರು ಉತ್ತಮವಾದದನ್ನೇ ತಿಜಿದಿರುವನು ಎಂದು ನಾವು ತಿಜಯಬೇಕು.⁴

ಹೇತುನ ಮೂಲ ಜಿಂತನೆ ಹಿಂಸೆಯ ಕುಲತಾಗಿ ಇದ್ದಿಷ್ಟಲಿಂದ, ಒಬ್ಬ ಸೈನ್ಯ ಸ್ತ್ರೀಯ ಕೈತ್ತನಲ್ಲಿದವನನ್ನು ಮದುವೆಯಾಗಿರುವ ಜಿತುವನ್ನು ತೋಲಿಸುತ್ತಿದ್ದಾನೆ - ಆ ಕೈತ್ತನಲ್ಲಿದ ಗಂಡನು “ದೇವರ ವಾರ್ತೆಕ್ಕೆ ಅವಿಳಂಬಿಸಿದ್ದರೂ” - ಸೈನ್ಯ ಸ್ತ್ರೀಯಲ್ಲಿರಬೇಕಾದ ಅಧಿನತೆಯ ನಿಯಮಗಳ ಎಲ್ಲಾ ಲೀಟಿಯ ಮದುವೆಗಳಿಗೂ ಅನ್ವಯಿಸುತ್ತದೆ. ಆದಿಕಾಂಡ ತ್ರಿಂತಿ ಸ್ತ್ರೀಗೆ ದೇವರು ಹೇಳಿದ್ದೆನಂದರೆ “... ಗಂಡನ ಮೇಲೆ ನಿನಗೆ ಆನೆ ಇರುವದು; ಅವನು ನಿನಗೆ ಒಡೆಯಾಗಿರುವನು” (ಪಜನ 16). ಹೊನ ಒಡಂಬಡಿಕೆಯಲ್ಲ, ವಯಸ್ಸಿನ ಸ್ತ್ರೀಯರು ಯಾವನಿಂದೆಯಿಲ್ಲಿಗೆ ಹೈಲತ್ಸ್ವಹಾಯಿಸಿ ಹೇಳಬೇಕಾದದ್ದೆನೆಂದರೆ

“... ನಿಮ್ಮ ಗಂಡಂದಿಲಗೆ ಅರ್ಥಿನರು ಅಗಿರಬೇಕೆಂದು ಇದರ ಮೂಲಕ ದೇವರ ವಾಕ್ಯಕ್ಕೆ ದೂಷಣಿಯಾಗಲಾರದು” (ಆರ್ತ 2:5). ಎಫೆನ 5 ಮತ್ತು ಕೊಲನ್ಸ್ ತೀರಿಗೆ ವಿಷಯದ ಕುಲತ್ವ ಬೈಂಧಿಸಿರುವದನ್ನು ಹಿಂದಿನ ಪಾಠದಲ್ಲಿ ಧ್ಯಾನಿಸಿದ್ದೇವೆ.

1 ಹೇತು 3ರಳ್ಳ ಇರುವ ಅರ್ಥಿನರೆಯು; ಕೇವಲ ಬಾಹಿರವಾದರಲ್ಲ ಅದು ಅರ್ಥಿನರೆಯ ಅತ್ಯದ ಪ್ರತಿಭಾವಾಗಿರಬೇಕು. ವಜನ 2ರಳ್ಳ “ಗೌರವಪುಷ್ಟ ನಡತೆ” ಎಂದು ಹೇಳುತ್ತದೆ. ವಜನ 4ರಳ್ಳ “ನಾಷ್ಟಿಕವಾದ ಶಾಂತಮನನ್ನು” ಎಂದು ನಮೂದಿಸಿದೆ. ನಾರಳ ಕಡೆಗೆ ತಿರುಗುವದರ ಮೂಲಕ, ಅದು ಯಾವ ಲೀಕಿಯ ಭಾವನೆಯಾಗಿರುತ್ತದೆ ಎಂದು ಹೇತುನು ತಿಳಿಸುತ್ತಾನೆ:

ಹ್ಯಾವೆಕಾಲದಲ್ಲಿ ದೇವರ ಮೇಲೆ ನಿಲಂಕ್ಯಾಯಿಷ್ಟೆ ಭಕ್ತಿಯಾದ ಸ್ತೀಯರು ನಹ ಹಿಂಗೆಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂದಿಲಗೆ ಅರ್ಥಿನರಾಗಿದ್ದ ಯಾವ ಜೀವಿಗೂ ಗಾಬಲಪಡದೆ ಒಳೆದನ್ನೇ ಮಾಡುವವರಾಗಿದ್ದರು. ನಾರಳ ಹಾಗೆಯೇ ಅಭಿಹಾಮಸಿಗೆ ವಿಧೇಯಶಾಗಿದ್ದ ಅವನನ್ನು ಯಜಮಾನ ಎಂದು ಕರೆದಳ ಎಂದು ಬರೆದದೆ (ವಜನಗಳ 3:5, 6).

ಗಂಡನನ್ನು “ಯಜಮಾನ” ಎಂದು ಕರೆಯುವುದು ನಮಗೆ ಆಷ್ಟೀಯವುಂಟು ಮಾಡುತ್ತದೆ. ಅದರೆ ನಾರಳ ದಿವಸಗಳಲ್ಲಿ ಈ ಲೀಕಿ ಕರೆಯುವುದು ಚಾಡಿಕೆಯಾಗಿತ್ತು.⁶ ದೇವರುತ್ವನು ಅವಳಿಗೆ ಗಂಡು ಮಗು ಹುಟ್ಟಿತ್ತದೆ ಎಂದು ಹೇಳುವ ಮಾತನ್ನು ಅಕೆಯು ಕೇಳಿ ದಾಗ “ನನ್ನಂಥ ಮುದುಕಿಗೆ ಭೋಗವಾಡಿತೇ? ನನ್ನ ಯಜಮಾನನೂ ಮುದುಕನಲ್ಲವೇ ಎಂದು ತನ್ನಿಂಳಿಗೆ ನಕ್ಕಿತ್ತ” (ಆದಿಕಾಂಡ 18:12). ಮೂಲ ಬರವಣಿಗೆಯಲ್ಲ 1 ಹೇತು 3:6, ಈ ಲೀಕಿಯಾಗಿ ಭಾಷಾಂತರಿಂಗಳಾಗಿದೆ. “ಕರೆದಳ” ಎಂಬ ಹದವು ಪರಮಾನದ ಶ್ರೀಯಾಪದರಲ್ಲಿ ಇದ್ದ ಮುಂದುವರಿಯತ್ತದೆ: ನಾರಳ ಅಭಿಹಾಮನನ್ನು “ಯಜಮಾನನು” ಎಂದು ಕರೆಯುವದರಲ್ಲಿ ಮುಂದುವರೆದಳ.

ಅದರ ಅರ್ಥ ನಾರಳ ಬಲಹಿನಳಿ, ನಡುಗುವವರು ಅಥವಾ ತಿಳಿವಳಿಕೆ ಇಲ್ಲದವರು ಎಂಬುದಾಗಿಯೇ?⁷ ಅಕೆಗೆ ಸ್ವಾಷಿಷ್ಟ ಇರಲಾಲ್ಲಿ ಮತ್ತು ತನ್ನ ಅಭಿಹಾಮಾಯಿಗಳನ್ನು ತೋಣಿದಿ ಸಿಕ್ಕೊಳ್ಳಲಾಲ್ಲ. ಎಂಬ ಅರ್ಥವೇ? ಎಡಿತ್ ಡಿಣ್ ಎಂಬವರು ಶ್ವೇಷಾನಲ್ಲಿರುವ ಎಲ್ಲಾ ಶ್ರೀಯರ ಕುಲತಾಗಿ ಹೇಳಿರುವ ಮಾತೇನೆಂದರೆ.

ಅಭಿಹಾಮ ಹಾಗೂ ನಾರಳ ಮೃದುಲಾಪಂಥ ಭರವನ ಮತ್ತು ವಾಸ್ತವ್ಯ ಅಭಿಹಾಮನು ಮನೆಯಲ್ಲಿ ಇಲ್ಲದೆ ಇರುವಾಗ, ಅವಳ ತೋಳಿದ ಅರ್ಥಿಕಾರದಲ್ಲಿ ಹುಸ್ತಕ್ತವಾಯಿತು. ಅವನು ಅವಶನ್ನು ತನಗೆ ನಿರ್ಣಯಮಾನವಾಗಿ ನೋಡಿ ಹೊಂಡನು. ಅಕೆಯು ಅವನನ್ನೇ ಕೆಲಸಪನ್ನು ನಿರ್ವಹಿಸಿದಳ ಅದರೆ ಅಭಿಹಾಮನು ಅವಳಿಗೆ ಮಾಡಲೇ ಬೇಕೆಂಬ ನಿಯಮವನ್ನು ಇಡುಲ್ಲ.⁸

ಆದಿಕಾಂಡ 21ರಳ್ಳಿಯ ದೃಷ್ಟಿಂತದ ಕುಲತ್ವ ಡಿಣ್ ಅವರು ಮಾತನಾಡುತ್ತಿದ್ದರು. “ಆ ಕೂನು ಬೆಳೆದು ವೋಲೆ ಜಣಿತು. ಇನಾಕೂನು ವೋಲೆಜಣಿಟ್ ದಿನದಲ್ಲಿ ಅಭಿಹಾಮನು ದೊಡ್ಡ ಜಾತಿಯವನ್ನು ಮಾಡಿಸಿದನು” (ವಜನ 8). ಜೀತಿಂದ ನಮಯದಲ್ಲಿ ಅಭಿಹಾಮಸಿಗೆ ಹಾಗೆರಳ್ಳಲ್ಲಿ ಹುಟ್ಟಿದ ಹಿಂತಿಯ ಮಗನಾದ ಇನ್ನಾಯೆಲ್ಲಾರು ನಾರಳ ಮಗನನ್ನು ನೋಡಿ ನಗುತ್ತಿದ್ದನು (ವಜನ 9), ಅದು ನಾರಳ ನ್ನು ಬೆಳನರಪಡಿಸಿತು ಅಭಿಹಾಮಸಿಗೆ ಅವಳ ಈ ವಿಷಯವನ್ನು ತಿಳಿಸುವಾಗ; ಅಕೆಯು ಕಂಡು ಬಣಿದ ಕಣ್ಣಗಳ ಹೊಕೆಯಿತ್ತಿದ್ದವು; “ಈ ದಾಸಿಯನ್ನು ಅವಶ ಮಗನನ್ನು ಹೊರಗೆ ಹಾಕು: ಈ ದಾಸಿಯ ಮಗನು ನನ್ನ ಮಗನಾದ ಇನಾಕೂನೆಂದಿಗೆ ಭಾದ್ಯನಾಗಬಾರದು ಎಂದು ಹೇಳಿದನು” (ವಜನ 10). ಅವಶ ಈ

ಕೊಲಿಕಯ ಬಗ್ಗೆ ಅಭಿಹಾಮನು ನಂತರಣಹಡಿಲ್ಲ (ಪಜನ 11); ದೇವರಿಂದ ಹೈಮ್ಮಾನ್ಸಿಯನ್ಲ್ಯಾಪನಾಗಿ, ನಾರಿಂ ಅಪ್ಪಣಿಯನ್ನು ನೆರವೆಲಿಸಿದನು (ಪಜನಗಳ 12-14).

ನಾರಿಂ ಬಲಪ್ರಾಪ್ತಾಗಿದ್ದರೂ, ಅಭಿಹಾಮನನ್ನು ಮನೆಯ ಯಜಮಾನನು ಎಂದು ಒಟ್ಟಿಕ್ಕೆಂದಿರ್ಬಳಿ; ಅವಳು ಶ್ರೀತಿಯಿಂದಲೂ, ಸ್ವಯಂಭ್ರಾತಿಯಿಂದ ಶ್ರೀಲತ ವಾಗಿಯೂ ಅಧಿನಂಶಾಗಿದ್ದಳು. ಹೆಂಡಿತಿಯು ಅವಕಾಶ ನಿರ್ಣಯ ಹೊಂದರೆ ಯಾವ ಪುರುಷನು ಯಜಮಾನನಾಗಲು ನಾಧ್ಯವಿಲ್ಲ.⁹

ಈ ಅಧ್ಯಯನದಿಂದ ಮುಂದೆ ಹೋಗುವದಕ್ಕಿಂತ ಹೊದಲು, ಕೈನ್ತ ಹೆಂಡಿತಿಯರು ನಂಧುಂಗಣಿಗಂದ ಕೈನ್ತರಲ್ಲದ ಗಂಡಂದಿರನ್ನು ಗೆದ್ದುಕೊಳ್ಳುವ ವಿಷಯವನ್ನು ಕುಲತು ಹೆಂತನ ಹೆಚ್ಚಕೆಯನ್ನು ಹಲಗಣಿಸುತ್ತಾರೆ. ಅದು “ವಾಕ್ಯವಿಲ್ಲದೆ” (ಪಜನ 1). KJVಯಲ್ಲ “ದೇವರ ವಾಕ್ಯವಿಲ್ಲದೆ” (ಒಟ್ಟಿ ಹೆಚ್ಚಿದ್ದು ನಂಧುದು), ಅವರನ್ನು ಗೆಲ್ಲ ಬಹುದು ಎಂದು ಅಲೋಜನೆಯನ್ನು ನಿರ್ಣಯಿಸುತ್ತಾರೆ. ಆದರೆ ಹೆಂತನು, ನಂಭಾಷಣೆಯಲ್ಲ ದೇವರ ವಾಕ್ಯದ ಅಗರ್ತ್ಯವನ್ನು ತೋಲಿಸಿಕೊಟ್ಟಿದ್ದಾನೆ. ನಿಂತು ನರ್ತಾಯಹಡೆಶಕ್ತಿ ವಿಧೇಯರಾಗಿದ್ದು: “ನಿಮ್ಮ ಅತ್ಯಂತನ್ನು ಖಾದ್ಯ ಮಾಡಿಕೊಂಡದ್ದಿಲಂದ ನಿಂತು ಪುನಃಜನ್ಮ ಹೊಂದಿದವ ರಾಗಿದ್ದಿರಲ್ಲ ... , ಆ ಜನ್ಮವು ನಾಶವಾಗುವ ಜಿಜಿಂದ ಉಂಬಾದಲ್ಲಾ, ನಾಶವಾಗದ ಜಿಜಿಂದಿಂದಲೀ ಉಂಬಾದದ್ದು. ಅದು ದೇವರ ನರ್ದಾಜಿವಪ್ಯಂ ವಾಕ್ಯದ ಮೂಲಕವಾಗಿ ಉಂಬಾಯಿತು” (1 ಹೆಂತ 1:22, 23). ರಕ್ಷಣೆಗೆ, ದೇವರ ವಾಕ್ಯವೇ ಶ್ರಾಮಿಖ್ಯವಾದದ್ದು.

ನಿಮ್ಮ ಮೂಲ ಹಾತದಲ್ಲ “ವಾಕ್ಯವಿಲ್ಲದೆ ಎಂದು ಉತ್ತೇಜಿಸಿದೆ.” (ಒಟ್ಟಿ ಹೆಚ್ಚಿದ್ದು ನಂಧುದು.) ಇದರ ಅಧ್ಯ “ಹೆಂಡಿತಿಯ ಬಾಯಿಂದ ಯಾವುದೇ ಮಾತಿಲ್ಲದೆ”: ಇನ್ನೊಂದು ವಾಕ್ಯದಲ್ಲ, ತನ್ನ ಗಂಡಂದಿರನ್ನು ಮಾತುಗಣಿಗಂದ ಕೈನ್ತನನ್ನಾಗಿಮಾಡಿದೆ. “ವಾಕ್ಯ” ಅಂದರೆ ದೇವರ ವಾಕ್ಯವಿರಬಹುದು, ಅಥವಾ ಹೆಂಡಿತಿಯ ಮಾತಿರಬಹುದು, ಆದರೆ ಹಾತ ಮಾತ್ರ ಬಂದೇ ಆಗಿರುತ್ತದೆ. ಕಳಿದ ದಿವಸಗಳಲ್ಲ ದೈವ ಶ್ರೀಲತವಾದ ಮಾತುಗ ಇನ್ನು ಗಂಡಿರು ಕೇಳಲು ನಿರಾಕರಿಸಿದರೂ, ನಿರ್ಲಂಕ್ಷೆಯ ಹುಸಿಯಾಗುವದಿಲ್ಲ: ಯಾಕೆಂದರೆ ನಂಜಿಗಸ್ತೇಂದ ಹೆಂಡಿತಿಯ ನಂಧುಂಗಳ ಮುಖಾಂತರ ಅವನನ್ನು ಗೆದ್ದುಕೊಳ್ಳಬಹುದು. ಒಬ್ಬರು ಈ ಲಂತಿ ಹೆಚ್ಚಕೆಯನ್ನು ನಿರ್ಣಯಿಸುತ್ತಾರೆ, “ಕೈನ್ತತಪ್ಯವನ್ನು ಜಚಿಗಿಂತಲೂ, ಶ್ರಾಯೋಜಿಸುವುದು ಉತ್ತಮವಾದದ್ದು”; “ತುಂಗಿಂತಲೂ ಜೀವಿತವು ಕಾಯುಂನಾಥಕವಾದದ್ದು.”

ಅವರು ಮೌನವಾದ ಘನತೆಯನ್ನು ಹೊಂದಿರುತ್ತಾರೆ (3:2-5)

ಎರಡನೆಯದಾಗಿ, ನಾರಿಂ ಪ್ರತಿಯಿರು ಶ್ರಾಂತವಾದ ಘನತೆಯನ್ನು ಹೊಂದಿದ್ದಾರೆ. ಪಜನ 2 ಹೆಂಡಿತಿಯರು “ನಂಧುವಾದ ... ಸುಗುಂಬಂಗಸ್ತು” ಹೊಂದಿದ್ದಾರೆ ಎಂದು ತಿಜಿಸುತ್ತದೆ. NIVಯಲ್ಲ “ಹಲಿಖಂದವಾದ ... ನಿಮ್ಮ ಜೀವಿತ” ಎಂದು ತಿಜಿಸುತ್ತದೆ. ಹೊಲನು ನಹ ಇದನ್ನೇ ತಿಜಿಸಿದ್ದಾರೆ. ಇದಲ್ಲದೆ ಅವರು ಶ್ರೀಯಲಿಗೆ ನಿಮ್ಮ ಮೂಲಕ ದೇವರ ವಾಕ್ಯಕ್ಕೆ ಡಾಷಣೆಯಾಗಿದೆ. “ಮನೆಯಲ್ಲಿ ಕೆಲಸಮಾಡುವವರು ಸುಕೀಲೆಯಿರು ನಿಮ್ಮ ಗಂಡಂದಿಲಿಗೆ ಅಧಿನರೂ ಆಗಿರಬೇಕು” (ತೀರ್ತ 2:5).

ಶ್ರಾಂತವಾದ ಘನತೆಯ ಕುಲತು ಹೆಂತನು ನಿಂತು “ಭಾಹಿರವಾದ ತೋಲಿಕೆಗೆ” ಮನಸ್ಸಿಡ ಬಾರದು ಎಂದು ತಿಜಿಸಿದ್ದಾರೆ: “ಜಡೆ ಹೆಚ್ಚಿದುಕೊಳ್ಳುವದು ಜಿನ್ನದ ಒಡವೆಗ ಇನ್ನು ಇಟ್ಟುಕೊಳ್ಳುವದು ವಸ್ತುಗಳನ್ನು ಧಿಲಸಿಕೊಳ್ಳುವದು ಈ ಹೊದಲಾದ ಹೊರಗಣ ಶ್ರೀಗಾರವೇ ನಿಮ್ಮ ಅಲಂಕಾರವಾಗಿರಬಾರದು” (ಪಜನ 3). ಭಾಷಂತರಕಾರರು ಇದನ್ನು “ಉಲ್ಲಾಸನಕರ” NASB ಎಂದು ಉಲ್ಲೇಖಿಸಿದ್ದಾರೆಂದು ತಿಜಿಸುತ್ತಾರೆ.¹⁰ ಹೆಂತನು ಇವುಗಳನ್ನು ನಂತರೂಣವಾಗಿ ನಿಷ್ಠೆದಿನಂತಲ್ಲ; ಮೂಲ ಬರವಣಿಗೆಯ ಹಾತ

ಈ ಲೇತಿ ಬಡಲಾಗಿದೆ, “(ಸಿಮ್ಮೆ) ಶೃಂಗಾರವು ಹೊರಗಣ ತೋಲಕೆಯಾಗಿರದೆ (ಜಡೆ ಹೆಚ್ಚೆದುಕೊಳ್ಳುವದು) ಒಡವೆಗಳನ್ನು ಇಟ್ಟುಕೊಳ್ಳುವದು, ವಸ್ತುಗಳನ್ನು ಧರಿಸುವುದು ಎಂಬುದಾಗಿದೆ.”¹¹

ಹೇತುನು ವಿನು ಹೆಚ್ಚಿತ್ತಾರ್ಥನೆ ಎಂಬುದಾಗಿ ತಿಳಿಯಲು, ಯೀಶಾಯ 3:16-25ರವರೆಗೆ ಓದಿಲ, ಇಲ್ಲ ಮೂರು ವಿಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಅಡಂಬರದ ಕೆಳ ಶೃಂಗಾರ, ಒಡವೆಗಳು, ವಸ್ತು, “ನೊಂದಯೆದ ಹಟ್ಟಗೆ” ಯೀಶಾಯನು ಇದನ್ನು ನೇಲಿಸಿದ್ದಾನೆ:

... ಅ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬು ಬಲೆ, ಅಥವ ಜಂಪ್ರ, ಜುಮ್ಹಿ, ಬಳಿ, ಮುನುಕು, ಮುಂಡಾನ, ಕಾಲಸರಪಟೆ, ನಡುಕಟ್ಟು, ಗಂಥದ ಡಜ್ಪು, ತಾಯಿ, ಮುದ್ರಿತೆ, ಮೂರುತಿ, ಕಬ್ಬುದ ಬಟ್ಟೆ, ಮೇಲಂಗಿ, ಶಾಲು, ಜೀಲ, ಕೈಗನ್ನಡಿ, ನಾರುಮಿಡಿ, ಶಿರೇಳವೇಷ್ಟನೆ, ಮೇಲೆಂಡಿತೆ, ಈ ಭೂಷಣಗಳನ್ನೇಲ್ಲ ತೆಗೆದುಹಾಕುವನು (ಪಜನಗಳ 3:18, 23).

ಹೇತುನು ಈ ಮಾತುಗಳನ್ನು ಗ್ರಹಿಸಿಲು ವಾತಾದ ಹತ್ತಿಕೆಗಳಲ್ಲಿ ಪ್ರತಿಪಾದಿತವಾಗಿರುವಂತಹ ಶ್ರೀ ಮಂತರ ಹಾಗೂ ಪ್ರಖ್ಯಾತ ವ್ಯಕ್ತಿಗಳು ಉತ್ಸವ ಕಾಯೆಕ್ರಮಗಳಲ್ಲಿ ತೆಗೆಸಿರುವ ಭಾಯಾ ಜಿತಗಳನ್ನು ವಿಳ್ಳಿಸಿ, ಅದರಲ್ಲುವ ಅವರ ವೇಣ ಭೂಷಣಗಳನ್ನು ಗಮನಿಸಿ.

ನಾರಾಜ ಪ್ರತಿಯರು ಅವರ ಬಾಧಿರ ವೇಣ ಭೂಷಣಗಳಿಂದ ಗುಣವಂತೆಯರು ಎಂದು ತಿಳಿಯುವದಿಲ್ಲ (ಯೋಮುತ್ತರ 12:2), ಅದರೆ ಅವರ ವಿನಯಿಳಿಲತೆ ಹಾಗೂ ಘನತೆಯಿಂದ ಅವರನ್ನು ತಿಳಿದುಕೊಳ್ಳುತ್ತೇವೆ. ಅವರ ಭೂಷಣಗಳನ್ನು ಈ ಲೇತಿಯಾಗಿ ವಿವರಿಸಲಾಗಿದೆ:

... ಸಾತ್ತಿಕವಾದ ಶಾಂತಮುನನ್ನು ಎಂಬ ಒಳಗಣ ಭೂಷಣದೇ ಸಿಮ್ಮೆ ಅಲಂಕಾರ ಹಾಗಿರಲೆ. ಇದು ಶಾಶ್ವತವಾದದ್ವಾರಾ ದೇವರ ದೃಷ್ಟಿಗೆ ಬಹು ಬೆಲೆಯಳ್ಳಿದ್ದು ಆಗಿದೆ. ಪೂರ್ವ ಕಾಲದಲ್ಲಿ ದೇವರ ಮೇಲೆ ನಿಲಂಜ್ಞಿತಾಯಿಟ್ಟ ಭಕ್ತೀಯರಾದ ಸ್ತೀಯರು ನುಹಿಂಗಿಯೇ ತಮ್ಮನ್ನು ಅಲಂಕರಿಸಿಕೊಂಡರು. ಅವರು ತಮ್ಮ ತಮ್ಮ ಗಂಡಂಡಿಲಗೆ ಅಧಿನರಾಗಿದ್ದು ಯಾವ ಜೀವಿಗೂ ಗಾಬಿಲಪಡದೆ ಒಳ್ಳೆದನ್ನೇ ಮಾಡುವವರಾಗಿದ್ದರು (ಪಜನಗಳ 4, 5; ಮತ್ತು 1 ತಿಂಬಿಂಬಿ 2:9, 10ನೇಂದಿಲ).

ಇದರ ಅಥವ ನಾರಾಜ ಪ್ರತಿಯರು, ಹೊರಗಿನ ತೋಲಕೆಯಾಗಿ ಅಲಕ್ಷ್ಯವಾಗಿರಬೇಕು ಎಂಬುದಾಗಿ ಅಲ್ಲ. NASBಯ ಭಾಷಾಂತರಗಾರರು ವಚನ 3ರಲ್ಲಿ ಇದರ ತುಲತು ಮುನ್ಹಿಜನೆಯನ್ನು ನಿಂಡುತ್ತಾರೆ. “ಸಿಮ್ಮೆ ಅಲಂಕಾರವು ತೋಲ ಹೊರಗಣ ತೋಲಕೆಯಾಗಿರಬಾರದು”¹² (ಒತ್ತಿ ಹೇಳಿದ್ದು ನನ್ನದು). “ನಾರಾಜ” ಅಂದರೆ “ರಾಜಕುಮಾರ,” ಎಂಬುದಾಗಿ ನಹಜವಾಗಿ ಆಕೆಯ ನೊಂದಯೆದಲ್ಲಿ, ಹೆಚ್ಚಿದರಲ್ಲಿ ರಾಜಕುಮಾರಿಯೇ ಅಗಿದ್ದಳು. ಅಲ್ಲಿಹಾಮುನು ಬಗ್ಗೆತ್ತು ಹೊಳೆದಾಗ “ಅವನ ಸಂಗಡ ಇದ್ದ ಸ್ತೀಯನ್ನು [ನಾರಾಜ] ನೇರಿಡಿ ಬಹು ನುಂದಲಯೆಂದರು” (ಆದಿಕಾಂಡ 12:14). ನಾರಾಜ ತನ್ನ ಯಜಮಾನನ ಜಾನುವ ಮನೆಯನ್ನು ತಾನೆ ಜಲಾಯಿಸಿದಕ್ಕ ಎಂದು ಎಡಿತ್ತು ಡೀನ್ ಜಿತ್ತಿಕೆಲಿಸಿದ್ದಾರೆ:

ಆಕೆಯು “ಬಹು ನುಂದಲಯಾಗಿದ್ದಳು,”¹³ ಎಂಬ ವಿವರವನ್ನು ಮಾತ್ರ ಬೈಬಲ್ ನಿಂಡುತ್ತದೆ, ಆದರೆ ಬೇರೆ ಬಿವರಗಳನ್ನು ನಿಂಡುವದಿಲ್ಲ, ಆಕೆಯು ಬಣ್ಣಗಳದ್ದು ಉದ್ದ ವಾದ ನಿಲುವಂಗಿಯನ್ನು ಧರಿಸಿದ್ದು ಎಂದು ಉಹಿಸಿಲಿ. ಬಹುತ್ವಾಗಿ ಆಕೆಯು ತೆಲೆಯವರೆಗೂ ರಜನೆಗೊಂಡಿತ್ತು, ತಲೆಗೆ ಮುನುಕು ಹಾಕಿದ್ದಲಿಂದ ಅವಳ ಮುಖ ಅಲ್ಲವಾಗಿ ಕಾಣಿತ್ತು. ಆಕೆಯ ತಲೆಯ ಜಡೆಯು ಉಂಗುರಪಾಗಿ ನುತ್ತಲ್ಪಟ್ಟು

గొండయాగిసిద్దరు. ఆకేయ హేతియువ జమువన్ను హొందిద్దుట, కెంహాద తుఱ కాగూ నుండిరచాద కేన్నేగజ్జద్దపు. ఆకే ముగుళ్ళగువాగ అవళ ఆక కబ్బగభు హేతియుత్తుద్దపు. ఆకేయ ఆకారపు కృతాభలితచాగియా అష్టే నిఱపంతయు ఇద్దపు.¹⁴

డిఎసోరపర బివరణెయన్న నాను ఒట్టికేశభుత్తేనే యాకేందరే: అవళ ఎష్టుత్తనే వయస్సినల్లు, పురుషు అవళన్ను కీంబాలనుత్తుద్దరు.¹⁵

బందు ఏణే 1 హేత్తే 3:3-5 నారాజ పుత్రియుర హేరగణ నొందయువన్ను అలళ్ళినబేటు ఎందు తిజసిద్దరే, ఇదర అధివేసు? నారాజ కేబ్బుముక్కటు కృతక నొందయువద్దకగభ మూలక నద్దుణపుళ్ళపరాగుత్తారే. ఎంబుదాగి అల్ల, ఆదరే అవర మాతు మత్తు నడె అవర సద్గుగిగభన్ను జంజనుత్తుదే.

వజన 3రల్ల కాబిసిరుప “శృంగార” ఎంబ హదపు, గ్రీకో భాషేయ “నొందయువద్దక” ఎంబ హదదింద బందిరుత్తుదే. నారాజ కేబ్బుముక్కటు “అంత రాజిదింద” నొందయువతియరాగిద్దారే. ఈ నొందయువధ్వక నామాగ్రియన్న యావుదే అంగడియంద కేండుకెళ్లలు అనాధ్య!¹⁶

అపచు ఆంతయువ సౌండయువన్ను హొందిష్టార (3:3-6)

నారాజ పుత్రియుర కులతు హేత్తును మూరనే హేతియున్న తిజనుత్తానే: అదేనేందరే అవరోళగి ఆజిసలారద నొందయువిరుత్తుదే.

ఇల్ల ఇడె కేణేదుకెళ్ళువ మత్తు అబరణగభన్ను దలసికేశభువ, “అధవా వస్తుగభన్ను ధలినువ కులతాగి బోధనేయన్ను నిఱడుక్కియపదిల్ల, నపజవాగి ఇప్పుగభ నిశేషచు ఇయవదిల్ల. కాగాదరే స్త్రీయు ఒట్టి ధలినుపుదే తప్పుగుత్తుదే.” ఆదరే వాక్యపు అవర జీవనద కులతు ఒక్కి హేతుత్తుదే. నారాజ కుమాతేయర జీవన అంతరాశద జయిసపాగిరబ్బేట హేరతు బాహిరచాదదల్ల; “హేరగణ శృంగారచే నిష్టు అలంకారవాగిరబారదు ... ; నాత్మీకవాద శాంతమనన్ను ఎంబ ఒళగణ భూషణచే నిష్టు అలంకారవాగిరాల, ... ” (వజనగభ 3, 4). అవరు తిజయబేఁ కాద్దయ యీహేలవను మనుష్యరండే హేరగిన తేలాలకేయన్ను నేఱడద కృదయవన్నే నేఱడవచనాగిద్దానే (1 నమువేఁ 16:7బ).

నారాజ పుత్రియుర అభవ్యద్దియాగువాగ దేవరస్తు “చెజ్జినువంతక నాత్మీక వాద, శాంతమనన్ను దేచర ధృజీగే అమల్యవాదట్టు ఎందు ధృడచాగి తిజయబేటు” (1 హేత్తే 3:4). త్రోపచ్చకీల “భక్తేయరాద స్త్రీయరంతే” అవర సిలింక్కే కండనల్లత్తు (వజన 5). నారాజంతే, అవరు సలయాదద్దన్ను మాడలు త్రయానసహుత్తుద్దరు (వజన 6).

స్త్రీయర ముఖ్య ధ్వేయగభు ధేక్కిఁకవాగిరదే, ఆత్మీకవాగిద్దల్ల ఎరఁడు పలిజామగభన్ను నావు గమసినుత్తేచే. వజన రె అంత్యదల్ల తానాగియే బరువంత వాక్యద పలిజామవన్ను నేఱడుత్తేచే: “యావ ఇఁతిగొ గాబల హడదే.”¹⁷ ఈ భాగదల్ల “భయ” ఎంబ హడక్కే ఎరడు హడగభు లుహయోగవాగిదే: చొదలనేయ హడ గ్రీకో భాషేయంద తజ్జుమేగొండిదే. “భయగొ చ్చువడక్కే” ఎంబుదాగి ఎరడనేయ హడ “గాబల” ఇదు క్రియాపడవాగిదే. ఇదర అధిక కుందినువంథ అలుగాడినువంథ భయ ఇదు మనుష్యనన్ను నడుగినుత్తుదే. ఈ వాక్యభాగపు “యావ

ಜ್ಞಾನ ಗಾಬಲಿಹಡಬಾರದು” ಎಂದು ಅಕ್ಷರಶಃ ತಿಳಿಸುತ್ತದೆ.

ಇಲ್ಲ ಕಡಾಲಂಡಿತವಾಗಿ ಒತ್ತಿ ಹೇಳಲ್ಪಟ್ಟಿದೆ, “ನಾನು ಹೇಳಿದಂತೆ ನಿನು ಮಾಡುವದಾದರೆ, ನಿನು ಯಾವ ಜ್ಞಾನ ಗಾಬಲಿಯಾಗುವದಿಲ್ಲ.” ಹೆಚ್ಚನ ತ್ರಾಮುಖ್ಯ ಬೋಧನೆಯನ್ನು ನಿವೃ ಗಮನಿಸುವಾಗ “ಯಾವುದೇ ಹಿಂಸೆಗೂ ನಿನು ಭಯಹಡುವ ಅವಶ್ಯಬಿಲ್ಲ” ಎಂದಿರಬಹುದು. ಯಾಕೆಂದರೆ ಇದು ಬಾಹಿರ ಜಳಿತದ ಕುಲಕು ಇರದೆ, ಅಂತರಂಗದ ಜಳಿತದ ಕುಲತಾಗಿರುವದಲಂದ, ನಾವು ಯಾವುದಕ್ಕೆ ಯಾಕೆ ಭಯಹಡಬೇಕು. ಯಾಕೆಂದರೆ “ನಮ್ಮ ದೇಹವನ್ನು ಕೊಳಬಹುದೆ ವಿನಿಃ ನಮ್ಮ ಅತ್ಯವಸ್ತುಲ್” (ಪ್ರತ್ಯಾಯ 10:28)? “ನಿನ್ನ ಅಹನಂಜಕೆಯಲ್ಲಿರುವ ಗಂಡನಿಗೂ ನಹ ಭಯಹಡುವ ಅವಶ್ಯಬಿಲ್ಲವೆಂದು ಅವನು ಹೇಳುತ್ತಿರಬಹುದು.”

ಆ ಒಂದು ನಿರ್ದಿಷ್ಟವಾದಂಥ ಹಲಸ್ಟಿತಯ ಮೂಲಕ ಹಾರ್ಗಳನ್ನು ಕಲಿಯಬಹುದು. ದೇವರು ಅವರೆಂದಿರುವನು ಎಂದು ನಾರಜ ಶುಮಾರೆಯರು ತಿಳಿದಿರುವದಲಂದ ಯಾವ ಹಲಸ್ಟಿತಯಲ್ಲಿಯಾ ಭಯದ ಜ್ಞಾನೆಯ ಅವರನ್ನು ಕುಂದಿಸಿದು. ಅವರು ಕೀರ್ತನೆಗಾರನ ವಾಕ್ಯವನ್ನು ತ್ರಿಧ್ವನಿಸಬಹುದು: “ಯಹೋವನು ನನಗಿದ್ದಾನೇ: ಭಯಹಡೆನು. ಮನುಷ್ಯನು ನನಗೆ ಏನು ಮಾಡುನು?” (ಕೀರ್ತನೆ 118:6; ಕೀರ್ತನೆ 56:4; ಇಜ್ಯಾಯ 13:6 ನೋಡಿಲಿ).

ತಾಯಿಯ ಅಧ್ಯಾತ್ಮ ಹೆಂಡಿತಯ ಎರಡನೆಯ ದ್ಯೇಯ ದೈಹಿಕವಾಗಿರದೆ, ಆಷ್ಟೀಳವಾಗಿದ್ದರೆ, ಅವಳಿ, ಅಂತರ್ಯಾದ ಸೌಂದರ್ಯ ವ್ಯಾಧಿಯಾಗುತ್ತದೆ: ಅದನ್ನು ನಮಯವೂ ನಹ ಅಜನಲಾರದು. ಅದು ಅಭವ್ಯಾಸಿಯಾಗುತ್ತದ್ವೇ. ಒಬ್ಬರು ಹೇಳಿದ ಹಾಗೆ ನಮಗೆ ಇಬ್ಬರು “ತಾಯ ತಂದೆಗಳರುವರು” - “ತ್ರುಕ್ಕಿತ ತಾಯ” ಹಾಗೂ ನಮಯವೆಂಬ ತಂಡೆ - ನಾವು ಬಾಹಿರವಾಗಿ ನುಂದರವಾಗಿರಬಾರದು ಎಂದು ಅವರು ಕ್ರಿಯೆ ನಡೆಸುತ್ತಾರೆ.¹⁸ ಜೊಷದ ದ್ವರ ಸೌಂದರ್ಯವದರ್ಕ ವಸ್ತುಗಳು: ಮೈನಿಂಹಿಸಿ ಕೆಳಬ್ಬಿಸುತ್ತದು ಹೆಚ್ಚಾದ ನುಕ್ಕು ಹಾಗೂ ಗಡನುತ್ತನೆ ಉಂಟಮಾಡುತ್ತದೆ ಒಂದು ಹೇಳಿ ಹೆಚ್ಚು ದಿವಸ ಜೀವಿಸಿದರೆ.

ಜರ್ಮನ್ ದೋಂದಿಗೂ ಮತ್ತು ಬಾಹಿರ ಅವಯವಗಳಿಗೂ ಅಂಬಿಕೆಳ್ಳಿದಂಥ ಆಂತರ್ಯಾದ ಸೌಂದರ್ಯವನ್ನು ನಾರಜ ಶುಮಾರೆಯರು ಹೊಂದಿರುತ್ತಾರೆ. ಅವರ ಸೌಂದರ್ಯವು ಬಾಹಿರ ಲೀಟಿಯಲ್ಲ ಬರುವಂಥದ್ದಲ್ಲ “ಅದರೆ ನಿಸಿಹಿಕೋಂ ದಂಥ ಸೌಂದರ್ಯ, ನಾತ್ಮಿಕತೆ ಮತ್ತು ಶಾಂತವಾದ ಮನನ್ನು ಅಂತರಾಳದಿಂದ ಉದ್ದಿಷ್ಟಿಸುತ್ತದೆ. ಅದು ದೇವರ ದೃಷ್ಟಿಯಲ್ಲ ಮೆಜ್ಜಿಕೆಪುಷ್ಟಿದ್ವಾಗಿರುತ್ತದೆ. ಈ ಲೀಟಿಯಾಗಿ ಗತಕಾಲದ ಸ್ತ್ರೀಯರ ದೇವರಸ್ವೇ ಬಿಶ್ವಾಸಿಸಿ ಸೌಂದರ್ಯವತಿಯಾಗಿದ್ದರು” (1 ಹೆಚ್ 3:3-5; NIV).

ಅವರು ನೌರವಯುತವಾಗಿ ತ್ರೀಂತಿಸಲ್ಪಡುತ್ತಾರೆ (3:7)

ಕೆನಾಸೆಯದಾಗಿ, ನಮ್ಮ ಹಾರದಲ್ಲ, ನಾರಜ ಶುಮಾರೆಯರು ನೌರವಯುತವಾಗಿ ತ್ರೀಂತಿಸಲ್ಪಡುತ್ತಾರೆ:¹⁹ “ಅದೇ ಲೀಟಿಯಾಗಿ ಪುರುಷರೇ ಸ್ತ್ರೀಯ ಪುರುಷನಿಗಿಂತ ಬಲಹಿನಿಸಿಂಬದನ್ನು ಜ್ಞಾಪಕಶಮಾಡಿಕೊಂಡು ನಿಮ್ಮ ಹೆಂಡಿತಯರ ನಂಗಡ ಬಿಂಬಿಕೆ ದಿಂದ ಒಗರನಷ್ಟಾಡಿಲ, ²⁰ ಅವರು ಜೀವವರಕ್ಕೆ ನಿವೈಲ್ಯಂದಿಗೆ ಭಾಧ್ಯರಾಗಿದ್ದಾರೆಂದು ತಿಳಿದು ಅವಳಿಗೆ ಮಾನವನ್ನು ನಲ್ಲಿಸಿಲ. ಹೀಗೆ ನಡೆದರೆ ನಿಮ್ಮ ಶ್ರಾಂಕನಿಗಳಿಗೆ ಅಡ್ಡಿ ಇರುವದಿಲ್ಲ” (ಪಜನ 7)²¹ ಅದೇ ಲೀಟಿಯಾಗಿ ಎಂಬ ಹದವನ್ನು ಗಮನಿಸಿ ಸ್ತ್ರೀಹೃಷಿಕಾರಿಗೂ ಒಂದೇ ನಿಯಮಗಳು ತುತ್ತಿ ಮದುವೆಗಳಲ್ಲಿ “ಗೆಲ್ಲಿಬಹುದಾದ ಹೆಂಡಿತಯರು” ಮತ್ತು “ನನ್ನಾನಕ್ಕೆ ಯೋಗ್ಯಾದ ತುರಣತ್ಯ” ಇರಬೇಕಾದ ಅವಶ್ಯಬಿದೆ.

NASB ಬೈಬಲ್ “ಪುರುಷರು ತಮ್ಮ ಹೆಂಡಿತಯರನ್ನು ನೌರಬಿಸಿಕೊಂಡು ಎಂದು ಹೇಳುತ್ತದೆ.” NIV ಬೈಬಲ್ ಅವರನ್ನು “ನನ್ನಾನದಿಂದ ಫೋಂಡಿಸಿಲ ಎಂದು ತಿಳಿಸುತ್ತದೆ.” ರೀತೆ ತಜಿಮಯ NASBಯಲ್ಲ ಸನ್ನಾನದ ಜೊತೆಯಲ್ಲ “ನೌರವ” ಎಂಬುದಾಗಿಯಾ

ನೆಲಸಿದೆ. (KJVಯನ್ನು ನೋಡಿ), ಅದರೆ ದೇವರ ವಾಕ್ಯ ಇನ್ನೂ ಹೆಚ್ಚಾಗಿ ತಿಳಿಸುತ್ತದೆ. ಹಿಂದಿನ ಅಧ್ಯಾಯದಲ್ಲಿ ಕ್ರಿಸ್ತನ ಸುಲತಾಗಿ “ಬೇಡವಾದ ಮಾಲೀಗಲ್ಲು” ಎಂಬುದಾಗಿದೆ. ಅದರ ತರ್జನಮೇ “ಅಮಾಲ್ಯ ಎಂಬದಾಗಿ” (2:6, 7; NASB, KJV, NIV). ನಮ್ಮ ಹೆಂಡತಿಯರು ನಮಗೆ ಎಷ್ಟು ಅಮಾಲ್ಯಬಾದವರು ಎಂದು ಗಂಡಂದಿರು, ತಿಳಿದುಹೊಳ್ಳಬೇಕು!

“ಬಲಹಿನ ಹಾತೆಯ” ಬಿಷಯದಲ್ಲಿ ಏನನ್ನೂದರು ಹೇಳಲೇಬೇಕು. “ಬಲಹಿನ” ಅಂದರೆ ಗಾರವಕ್ಕೆ ಅಪಾತ್ರರು ಎಂದು ಕೆಲವರು ತಿಳಿಯುತ್ತಾರೆ. ಅದು ದೈಹಿಕ ಶಕ್ತಿಗೆ ಮಾತ್ರ ಸೀಮಿತವಾದದ್ದು ಕಾರಣಗಳು ಅಧ್ಯಾತ್ಮಿಕದರೂ, ಸಿಯಮದ ಶ್ರುತಾರ್ಥ ಗಂಡನು ಹೆಂಡತಿಗಿಂತ ಶಕ್ತಿಶಾಪ²² - ಈ ನಂಗತಿಯನ್ನು ತಿಳಿಸುವರೆ ಮಾಲತೆ ಹೇಳುತ್ತಿನು - ಗಂಡಂದಿರು ಹೆಂಡತಿಯರನ್ನು ಕಾಹಾಡಿ ನಂರಕ್ಕಿನಬೇಕು ಎಂದು ಅವಲಿಗೆ ಒತ್ತಿ ಹೇಳುವವನಾಗಿದ್ದಾನೆ. “ಬಲಹಿನಕ್ಕು” ಅಂದರೆ “ಕೆಲನಕ್ಕೆ ಬಾರದಪತ್ರ” ಎಂಬ ಅರ್ಥವಲ್ಲ. ಒಕ್ಕಹೊಳುವ, ಮಾರ್ಗಾಖಾಲಂತದಲ್ಲಿ ನಾನು ಕುಟುಂಬವಾಗಿ ಇರುವಾಗ ಮುಂಜಾನೆ ಹಂದಿಗಳಿಗೆ ಆಹಾರವನ್ನು ನೀಡುವ ಕೆಲನ ನಷ್ಟದಾಗಿತ್ತು, ನಾನು ಈ ಕೆಲನಕ್ಕಾಗಿ ಬಿಡು ಗ್ರಾಲನ್ನು ಹಿಡಿಯುವ ಬಕ್ಕೆ ಪನ್ನು ಸಿದ್ಧಪಡಿಸಿದ ನಂತರ ಮನೆಯ ಬಳಗೆ ತಾಯಿ ನಿಗದಿಪಡಿಸಿದ ಆಹಾರದ ಹಾತಗೆ ಇಷ್ಟತ್ತು ಅಡಿ ಅಂತರದಿಂದ ಎನೆಯುತ್ತಿದ್ದೇನು. ತುಕ್ಕ ಹಿಡಿದ ಬಿಡು ಗ್ರಾಲನ್ನು ಬಕ್ಕೆಯಂತಹ ಬಾರವನ್ನು ತೆದೆಯಿಸಿಕೊಳ್ಳಲು ಆಹಾರದ ಹಾತೆಗಳು ಬಲಹಿನವಾಗಿದ್ದವು. ಅದರೆ ಅದೇ ನಮಯದಲ್ಲಿ ಅಪುಗಳು ಆಕೆಲೆಯ ಕೆಲನಕ್ಕೆ ಬಹು ಬೆಲೆಯುಳ್ಳಪ್ರಗಾಗಿದ್ದವು. ಗಂಡಂದಿರಾದ ನಾವು ನಮ್ಮ ಹೆಂಡತಿಯರುಗಳು ನಮಗೆ ಎಷ್ಟು ಅಮಾಲ್ಯರು ಎಂದು ತಿಳಿಯಬಡಿನಬೇಕು.

ನಾರಭನ್ನು ಪ್ರೀತಿಸಿ ಗೌರಬಿಸುತ್ತಿದ್ದರು - ಆಕೆಯ ಮಕ್ಕಳ ನಹ ಅದೇ ಲೀಟಿಯಲ್ಲಿರ ಬೇಕು. ಆಕೆಯ ಮಕ್ಕಳಾದ ಅನೇಕರು ನಾರಭೋಂದಿಗೆ “ಭಾಧ್ಯಯ” ನಾರಭ ಆಕೆಯ ಗಂಡನಾದ ಅಭಿಹಾಮನ ಕೃಪಾಪರಕ್ಕೆ ಬಾಧ್ಯಾಗಿ ದೈಹಿಕವಾಗಿ ಇನಾಕನನ್ನು ಹೆತ್ತಿಕ್ಕು (ಕೀರತಿ 127:3), ಆತ್ಮಿಕವಾಗಿ ದೇವರ ಮಾರ್ಗವನ್ನು ಹಿಂಬಾಳಿಸಿದಳ (1 ಹೇಳತ್ತ 1:4). ಅಭಿಹಾಮನ ಆಕೆಯನ್ನು ನನ್ನಾನ್ನಿಸಿ, ಪ್ರೀತಿಸಿದ್ದನ್ನು. ಅವಳ ಜೀವಿತ ಕಾಲದ ಅನೇಕ ಫಟನೆಗಳಲ್ಲಿ ಕಾಬುತ್ತೇವೆ. ಹಾಗೆರಿಂದ ಕುಲತಾದ ಮನಬಿಯನ್ನು ಅಭ್ರಹಾಮನು ನೆರಪೇಲ ಸಿದನು (ಅದಿಕಾರಂಡ 16:6; ಅದಿಕಾರಂಡ 21:10, 14ನ್ನು ನೋಡಿ). ಅವನ ದೊಡ್ಡ ಕುಟುಂಬದ ಎಲ್ಲಾ ನಮಯಗಳಲ್ಲಿ ಅವನ ಆಕೆಯಲ್ಲಿ ಭರವಸದಿಂದ ಇದ್ದನು. ಆಕೆಯ 127,²³ ಪಂಚದಪ ಆಗಿ ಘೃತಿ ಹೆಂಡಿದಾಗ ಅವಳ ದೇಹವನ್ನು ಮಂತ್ರಿತೋಣಿನ ಮಕ್ಕೆಲದ ಗಬಿಯಲ್ಲಿ ಇಲನು ವಾಗ ಅವನು ದುಃಖ ಪಟ್ಟನು (ಅದಿಕಾರಂಡ 23:1-20).

ಅದೇ ಲೀಟಿಯಲ್ಲಿ ನಾರಭ ಕುಮಾರೆಯರನ್ನು ನಹ ನನ್ನಾನ್ನಿಸಿ ಪ್ರೀತಿಸಬೇಕು. ಆಕೆಯ ಗಂಡನು ತಾನು “ಉತ್ತಮವಾದದನ್ನು ಹಡೆದಿದ್ದೇನೆ ಎಂದು ತಿಳಿಕೊಳ್ಳಬೇಕು” (ಜ್ಞಾನೋಳತ್ತಿ 18:22). ಆಕೆಯನ್ನು ಈ ಲೀಟಿಯಾಗಿ ಮೆಚ್ಚಿಕೊಳ್ಳಬಾಗ “ಅವಳ ಮಕ್ಕಳ ಎದ್ದು ನಿಂತು ಆಕೆಯನ್ನು ಧರ್ಷಣೆ” ಎಂದು ಹೇಳುವರು ಮತ್ತು ಆಕೆಯ ಗಂಡನು ನಹ ಅವಳನ್ನು ತೋಂಡಾಡುವನು (ಜ್ಞಾನೋಳತ್ತಿ 31:28).

ಮುಕ್ತಾಯ

ಈ ಹಾರದ ಮಾಲ ಉದ್ದೇಶ, ಈಗಾಗಲೇ ನಾರಭ ಕುಮಾರೆಯರಾಗಿರುವವರಿಗೆ ಇದು ಕಾಣಿಕೆಯಾಗಿದೆ. ಪ್ರತಿಯೊಬ್ಬ ನಾರಭ ಪುತ್ರಿಯರನ್ನು ದೇವರು ಅಶಿಳಂದಿನಲ್ಲ! ನೀವು ಸುಂದರವಾಗಿದ್ದಿಲ್ಲ. ಮತ್ತು ನಾವು ನಿಮ್ಮನ್ನು ಪ್ರೀತಿಸುತ್ತೇವೆ.

ಹಾಗೂ ಎಲ್ಲಾ ಸ್ತ್ರೀಯರು, ನಾರಭ ಹೆಣ್ಣು ಮಕ್ಕಳಾಗಬೇಕೆಂದು ಉತ್ತೇಜಿಸುತ್ತೇನೆ. ನೀನು ಅವರಲ್ಲ ಒಬ್ಬಾಗಿದ್ದಿಯೋ? ನಮ್ಮ ಹಾರ ತಿಳಿಸುವಂತೆ ನೀವು ಕೈನ್ತ ಸ್ತ್ರೀಯ ರಾಗಿದ್ದು ಆಕೆಯಂತೆ “ನಲಿಯಾದದನ್ನು ಮಾಡುವುದಾದರೆ” ನೀವು ನಹ ನಾರಭ ಪುತ್ರಿಯ

ರಾಗುತ್ತಿಲ್ಲ. ನಿನು ಕೈನ್ಯಾಗುವದಕ್ಕೆ ಮನಸ್ಸುಮಾಡಿದ್ದರೆ? ಜಡ್ಟುಹೊಂದ ಕೈನ್ಯಾಗಿ, ಪುನಃ ನ್ಯಾಪನೆಯಾಗುವದಕ್ಕೆ ಮನಸ್ಸಿಸಿದ್ದರೆ? ನಿನು “ನಲಯಾದದ್ದನ್ನ ಮಾಡುವದಕ್ಕೆ” ಸಿದೆಲಸಿದ್ದರೆ, ಇನ್ನೆಷ್ಟಿಂದು ದಿನಕ್ಕೂ ಕಾಯಬೆಂಡ!²⁴

ಉಪಾಧಿಗೆಗಳು

¹ಮಂದಿನ ಅಧ್ಯಯನಗಳಲ್ಲ ಹುರುಹನ ಯಜಮಾನಿಕೆ ಹಾಗೂ ಸ್ತೀಯ ಅಧಿನಂತರೆ ಬಗ್ಗೆ ಗೌರವದ ಬಗ್ಗೆ ತೆಲವು ನಿಯಮಗಳನ್ನು ಒತ್ತಿ ಹೇಳಲಾಗುವದಿಲ್ಲ. ಹುನರಾವರ್ತನೆಯಲಂದ ಕಲಾಯಿವುದು. ²KJVಯಲ್ಲ ಮಾತುಕೆ ಎಂಬುದು “ನಿನದ ಮಾತುಕೆ” ಎಂಬುದಾಗಿ ಈ ದಿನದ ಅರ್ಥ ಸ್ವಜ್ಞ ನಡವಳಿಕೆ ಎಂಬುದಾಗಿ NKJVಹೇಳಲಿಟ್ಟಿದೆ. ³ಫಿಲಿಪ್ಪಿಯವರಿಗೆ 2:5, 6. ⁴ಬೇಳಾರಿದ್ದರೆ ಗೃಹಕ್ಕೆ ದೇವರ ಯೋಜನೆಯಿಂಬ ಅಲೋಚನೆಯನ್ನು ವಿವರಿಸಬಹುದು. ಗೃಹಕ್ಕೆ ಒಂದೇ ಶಿರಸ್ಸು ಆ ಶಿರಸ್ಸು ಗಂಡನೆ. ಇಲ್ಲಿ ಒಂದು ಘೃಜಾಂತ: ಏರಾಡು ತೆಗೆ ಇಯವ ಹೂಡಿ ವಿಲಕ್ಷಣತೆ ಮತ್ತು ತಲಿಯಿಲಿದ ಶೂಡಿ ನತ್ತಾರ್ಥ. ⁵ಎಫೆನದವರಿಗೆ 5 ಮತ್ತು ತೊಲೊನ್ನೇಯದವರಿಗೆ 3 ಅಧ್ಯಾಯಗಳಲ್ಲಿರುವ ಚಾಕ್ಯಾಗಳನ್ನು ಮನನಾಂತರಕ್ಕಾಗಿ ಪುನಃರಾಳೆಜಿಸು. ⁶“ಕರ್ತನು” ಅಂದರೆ “ಅಧಿಕಾರಿಯವ ಒಬ್ಬ ಯಜಮಾನ.” ವಾಕ್ಯದಲ್ಲಿ ಈ ಹದವು ದೇವರಲ್ಗೆ ಅರ್ಥವಾ ಯೇಸುವಿಗೆ ನಧಾರಣವಾಗಿ ಉಪಯೋಗಿಸಲಿಟ್ಟಿದೆ (ಮತ್ತಾಯ 18:25). ⁷ನಿನ್ನ ಖಂಡಗಳಿಗೆ ಅರ್ಥವಾಗುವ ಹದಗಳನ್ನು ಲಾಪತ್ಯಾಗಿಸಿನು. “ನನ್ನ ದೇಶದಲ್ಲಿ, ಅವಳ ಉರುಳುಕೊಂಡ ಹೊರಿ ಮತ್ತು ಮರಣ ಹೊಂದಿದಂತೆ ಆಡಿದಳ, ಅವಳ ಅಭ್ಯಾಸನನ್ನು ಜಾಹೇಯಂತೆ ದಬ್ಬಾಳಿಕೆಗೆ ಒಳಗಾದ ವ್ಯಕ್ತಿಯಂತೆ ಅಕ್ಷಯಿಸಿದಳ” ಎನ್ನುವರು. ⁸Edith Deen, *All the Women of the Bible* (New York: Harper Publishing Co., 1955), 10. ⁹ಒಬ್ಬನು ತನ್ನ ಗೃಹವನ್ನು ಭಯಿದಿದ ಅಳತ್ತಿರುಬಹುದು. ಅದರೆ ಅದು ಯಜಮಾನತ್ವವಲ್ಲ, ಅದು ದಬ್ಬಾಳಿಕೆಯೇ. ¹⁰ಮಂದಿನ ಅಂಶದ ಶೂರಂಭಾದ ವಿವರಣೆಯನ್ನು ನೋಡಿಲಿ.

¹¹KJVಯಲ್ಲಿ ನೋಡಿಲಿ. ¹²ತ್ರುಂಫ ಮುದ್ರಣದಲ್ಲಿ ನಿಮ್ಮ ಅಲಂಕಾರಕ್ಕೇಮಿವು ಹೊರಗಿಬಾಗಿದ್ದಾಗಿರುತ್ತಾರೆ. ¹³ಆದಿಕಾಂಡ 12:11 (KJV). ¹⁴ದಿನ್ನೆ, 10-11. ¹⁵ನಾರಾಳಿ ಅಭ್ಯಾಸನಿಗಿಂತ 10 ವರ್ಷ ಕಿಲಿಯಾರಬು (ಆದಿಕಾಂಡ 17:17). ಬಾರಾನ್ ಪಟ್ಟಣವನ್ನು ಜಬ್ಬ ಹೊಲಾದಾಗಿ ಅಭ್ಯಾಸಾಯನು ಎಪ್ಪುತ್ತೇಯ ವರ್ಷದವನಾಗಿದ್ದನು (ಆದಿಕಾಂಡ 12:4); ನಾರಾಳಿ ಅರವತ್ತೆಯ ವರ್ಷದವಳಾಗಿದ್ದಳು, ಸ್ವಾಪಿ ಕಾಲದ ನಂತರ ಅವರು ಬಿಗುತ್ತಿಗೆ ಹೋದರು, ಅಲ್ಲ ನಾರಾಳಿ ನುಂದಿಲಿಯಾಗಿದ್ದುಂದ ಫರೋಹನು ಅವಳನ್ನು ಮನೆ ನೇಲಸಿಕೊಂಡನು (ತನ್ನ ಅಂತೆಪುರದೊಳಗೆ) (ಆದಿಕಾಂಡ 12:11, 14, 15). ಆ ನಮಯಾರಬು, ಅವಳ ವ್ಯಾಧಿಯಾಗಿಲ್ಲಿದ್ದರು, ನುಮಾರು ಎತ್ತಾತ್ತು ವರ್ಷದವಳಾಗಿದ್ದಳು. ಅದೇ ತರಹದ ಜಿನ್ನೆಷ್ಟಿಂದು ಸಂಬಂಧದಲ್ಲಿ ಅಜಮೆಲೀಕನು ನಾರಾಳಿ ತೊಂಬತ್ತು ವರ್ಷದವಳಾಗಿದ್ದಾಗ್ರ ಅವಳನ್ನು ಅಂತೆಪುರದೊಳಗೆ ನೇಲಸಿಕೊಂಡನು (ಆದಿಕಾಂಡ 20:2). ¹⁶ನೊಂದಯೀದ ಕುಲಕು ಕಲಾಯಲು ಕಾಲೀಜುಗಳನ್ನೇ, ಇಲ್ಲ ಕಲಾಯಲು ಅವಕಾಶಿಯಿದೆ. ನೊಂದಯೀ ಹಡಿಸಿಕೊಳ್ಳಲು ಅವಕಾಶಿಯಿದೆ. ದೇವರ “ನೊಂದಯೀ ಹರಧರ ಕಾಲೀಜನಿ” ಕುಲತ್ತು 1 ಹೆತ್ತ 3:3-5ರವರೆಗೆ ವಿವರಣೆ ನೀಡಲಾಗಿದೆ. ¹⁷KJVಯಲ್ಲಿ “ಯಾವುದೇ ಆಳ್ಳಯಕ್ಕೂ ಭಯಾಪಡುವದಿಲ್ಲ” ಎಂದು ತಿಳಿನಲ್ಲಿಟ್ಟಿದೆ. ಜ್ಞಾನೋಳಿತ್ತಿ 3:25 ಹಿಂದಿ. ¹⁸ತ್ರುಂಫಜ ತೆಲವು ಭಾಗದಲ್ಲಿ ಜರುಬಿದಲಾಯಿನುವ ತ್ರುಂಫ ಇದೆ (ಮುಖ್ಯ ಜರ್ಜೆಬದಲಾವಣೆ) ಈ ಪಟ್ಟಿಗೆ ಇದನ್ನು ನೇಲಸಿಲಿ. ¹⁹ಈ ತ್ರುಂಫನಗಳಲ್ಲಿ ತೆಲವು ವಿಷಯಗಳು ಪುನಃ ರಾವರ್ತನೆಯಾಗುತ್ತದೆ. ನನ್ನಾಂದ ಕುಲತ್ತ ಪುನರಾವರ್ತನೆಯಾಗುವದಿಲ್ಲ ನನ್ನಾಂದ ಅವಶ್ಯಾಬಿರುತ್ತದೆ. ನಿಮ್ಮ ಸ್ವಂತಕ್ಕಾಗಿ ಈ ಹಾರವನ್ನು ಅಳವಡಿಸಿಕೊಳ್ಳುವಾಗ ನಿಮ್ಮ ನಮಾಜಕ್ಕೆ ಅವಶ್ಯಾಬಾದದಕ್ಕೆ ಶೂರ್ಭಿನಿ, ಅಲೋಜಿಸಿ - ಅನುಷುಣಿಕ್ಕೆ ತಕ್ಕ ಹಾಗೆ ಅವರೊಂದಿಗೆ ವರ್ತಿಸಿ ಗಂಡಂದಿರು ಸ್ತೀಯರ ನಾಮಾನ್ಯಕೆರತೆಗಳಿನು ಎಂದು ತಿಳಿದುಕೊಳ್ಳಬೇಕು (ನಾಮಾನ್ಯಕೊರತೆಯನ್ನು ತಿಳಿದುಕೊಳ್ಳಲಿ). (ತಿಳಿ ಸ್ವೀಕಾರ ಹೆಂಡಿತಿಯರ ವ್ಯಯಕ್ತಿಕೆ ಕೊರತೆಗಳನ್ನು ಅಲತುಕೊಳ್ಳಬೇಕು) ಗಂಡಂದಿರಾದ ನಾವು ಬಹುಶಃ ಕಂಡತೆಯಿರಿಸ್ತು ತ್ರುಂಫವಾಗಿ ಅಲತುಕೊಳ್ಳುವದಿಲ್ಲ. ಆದರೆ ನಾವು ತ್ರುಂಫನಿಂಬೆಂಡು!

²¹ಸ್ತೀಯರ ಜವಾಬ್ದಾರಿಯ ಕುಲವಾಗಿ ಹೆತ್ತನು 6 ವರ್ಷನಗಳನ್ನು ಬರೆದನು ಎಂದು ಹೆಲವರಿಗೆ ಆಳ್ಳಯವಾಗುತ್ತದೆ. ಒಂದು ವರ್ಷನ ಮಾತ್ರ ಗಂಡಂದಿರ ಬಗ್ಗೆ ತಿಳಿನತ್ತದೆ. ಒಬ್ಬ ತಮಾಜೆಗಾರನು ಈ ರೀತಿ ಹೇಳುತ್ತಾನೆ. ಗಂಡಂದಿರ ಹೆಂಡಿತೆಯರಾಂದಿಕೆ ಹೊಂದಾಣಿಕೆ ಮಾಡುವದಕ್ಕಿಂತಲೂ, ಹೆಂಡಿತೆಯಿಲಿಗೆ, ಗಂಡಂದಿರಾಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಆಗು ನಾಲಿದಷ್ಟು ತ್ರುಂಫವಾಗುತ್ತದೆ

ವಿಂಬುದಾಗಿ ಅದಕ್ಕೆ ಉತ್ತರ ಬಹಳ ಸರ್ವಭಾವಾದಷ್ಟು. ಈ ವಾಕ್ಯ ಭಾಗದಲ್ಲಿ ಕ್ಯಾನ್ತಿಂಗ್ ಹೀಗೆಯ, ಕ್ಯೆನ್ಸನ್‌ಲ್ಯಾದ ಗಂಡನೆಗಳನ್ನು ವಿಬಾಹವಾಗಿದ್ದಿಲಂದ, ಕ್ಯೆನ್ಸ ಸ್ಟೀಲ್ ಉಂಟಾದ ತೊಂದರೆಗಳ ಬಗ್ಗೆ ಹೇಗೆನು ಬರೆಯುವವನಾಗಿದ್ದಾನೆ (ಪಜನಗಳ 1-6). ಸ್ಟೀಲ್ಯಾರ್ಗೆ ಮಾತ್ರ ಜವಾಬ್ದೂಲಿ ಇರುತ್ತದೆ ಎಂದು ಅವನು ಹೇಳುತ್ತಿಲ್ಲ. ಅದುದಲಿಂದ ಕ್ಲೂಪ್‌ವಾಗಿ, ಗಂಡಂದಿಲಗಾಗ ಜವಾಬ್ದೂಲಿ ಇರುತ್ತದೆ ಎಂದು ಹೇಳುತ್ತಾನೆ (ಪಜನ 7).²² ಇದು ನಾಮಾನ್ಯವಾಗಿ ಜೀವನದಲ್ಲಿ ಒಟ್ಟೊಳ್ಳುವ ನಂತರಿಯಾಗಿದೆ. ನೀವು ವಾಸಿಸಿ ರುವ ಸ್ನಾಶಕ್ಕೆ ಅನುಕೂಲವಾದ ದೃಷ್ಟಿಂತರೆಗಳನ್ನು ಉಪಯೋಗಿಸಿಕೊಳ್ಳುವು. ಗೊಳಳ್ಳು ಅಪದಲ್ಲಿ ಪುರುಷರ “ಬಿ” ಗುಂಡಿಗಳಿಂತಲೂ ಸ್ಟೀಲ್ಯಾರ, “ಬಿ” ಗುಂಡಿಗಳು ಹನುರಾದ ಸ್ನಾಶಕ್ಕೆ ತೆಲವಾರು ಅಡಿಗಳ ಹತ್ತಿರವಾಗಿರುತ್ತವೆ. ದುಷ್ಪಶಕ್ತಿಗೆ ಮಾತ್ರ ಬಲಹಿನ ಎಂದು ಹೇಳುವವರು ಈ ವಿಷಯವನ್ನು ವಿವರಿಸಿ ಮತ್ತು ಒಳಗಿನ ಶಕ್ತಿಗಾಗಳ, ಅಥವಾ ತೆಲನಮಾಡುವ ಕುಶಲತೆಗಾಗಲ ಅಲ್ಲ. ಅನೇಕ ಸ್ಟೀಲ್ಯಾರ, ಪುರುಷರಿಂತ, ಅಧಿಕ ತಾನುಗಳ ಕಾಲ ಕಾಯ್ದ ನಿರ್ವಹಿಸುವರು. ನಿಯಮದ ಪ್ರಕಾರ ಸ್ಟೀಲ್ಯಾರ ಪುರುಷರಿಂತ ಹೆಚ್ಚು ಕಾಲ ಖಾಳಿವರು.²³ ನಾಯುವಾಗ ಇದಂಥ ಆಯುಷವನ್ನು ನಾರಳ ಕುಲತಾಗಿಯೇ ಹೊರತು ಇತರರ ಕುಲತು ನಕ್ಯವೇದದಲ್ಲಿ ಎಣ್ಣು ದಾಬಲಾಗಿರುವದಿಲ್ಲ.²⁴ “ರಜನೆಮಾಡು” ಎಂಬ ಹೇಳಕೆಯು, ಅಮೇರಿಕದ ಚರ್ಚೆಮಾನದಲ್ಲಿ ಪ್ರಸಿದ್ಧಿಯಾದ ಹೇಳಕೆಯಾಗಿರುತ್ತದೆ. ತಮ್ಮ ಮುಖವನ್ನು ಕೇಳಿದನ್ನು ವರ್ಣಿಸಿನಾಗ್ಯಾನವನ್ನು ಅವರ ಬಾಹಿರ ಜಹರೆಯನ್ನು ವಿಶೇಷವಾಗಿ ಬಡಲಾಯಿಸಿಕೊಳ್ಳುವ. ಸ್ಟೀಲ್ಯಾರ ಕುಲತಾಗಿ ಈ ಹೇಳಕೆಯು ಉಪಯೋಗಿಸಬಾಗಿದೆ. ಈ ಹೇಳಕೆಯು ನಿಮ್ಮ ಕೇಳಿಗಾರಿಣಿ ಪ್ರಸಿದ್ಧಿಯಾಗಿದ್ದರೆ. “ನಿಮಗೆ ಅತ್ಯುಳ್ಳ ಪುನರಜನೆಯು” ಅವಶ್ಯವಿದೆ ಎಂದು ನಲಹೆ ನೀಡಿಲ.